computers branch

ಕರ್ನಾಟಕ ವಿಧಾನ ಪರಿಷತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 529
ಮಾನ್ಯ ವಿಧಾನ ಪರಿಷತ್ತಿನ ಸದಸ್ಯರ ಹೆಸರು : ಶ್ರೀ ಪ್ರಕಾಶ್ ಕೆ. ರಾಥೋಡ್
ಉತ್ತರಿಸಬೇಕಾದ ದಿನಾಂಕ : 11.12.2020
ಉತ್ತರಿಸುವವರು : ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ಕಳೆದ 3 ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ವಿಕಲಚೇತರಿಗಾಗಿ ಯಾವ ಯಾವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ; (ತಾಲ್ಲೂಕುವಾರು ವಿವರ ನೀಡುವುದು)	ವಿಜಯಪುರ ಜಿಲ್ಲೆಯ ತಾಲ್ಲೂಕುಗಳಲ್ಲಿ ಇಲಾಖೆ ವತಿಯಿಂದ ವಿಕಲಚೇತರಿಗಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮ/ಯೋಜನೆಗಳ ವಿವರವನ್ನು ಅನುಬಂಧ-1ರಲ್ಲಿ ಒದಗಿಸಲಾಗಿದೆ.

ಸಂಖ್ಯೆ: ಮಮಇ 298 ಪಿಹೆಚ್‌ಪಿ 2020

(ಶಶಿಕಲಾ ಅ. ಜೊಲ್ಲೆ)
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ
ಇಲಾಖೆ ಸಚಿವರು

ಮಾನ್ಯ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಪ್ರಕಾಶ್ ಕೆ. ರಾಥೋಡ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:529ಕ್ಕೆ ಅನುಬಂಧ-1

ವಿಜಯಪುರ ಜಿಲ್ಲೆಯ ತಾಲ್ಲೂಕುಗಳಲ್ಲಿ ವಿಕಲಚೇತನರಿಗಾಗಿ 2017-18ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ವಿವರ

ತಾಲೂಕು		ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು
ವಿಜಯಪುರ		
	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಇಂಡಿ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ

ತಾಲೂಕು		ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು
ವಿಜಯಪುರ		
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಸಿಂದಗಿ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಮುದ್ದೇಬಿಹಾಳ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ

ತಾಲೂಕು		ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು
ವಿಜಯಪುರ		
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಬಸವಾನ ಬಾಗೇವಾಡಿ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ

ವಿಜಯಪುರ ಜಿಲ್ಲೆಯ ತಾಲ್ಲೂಕುಗಳಲ್ಲಿ ವಿಕಲಚೇತನರಿಗಾಗಿ 2018–19ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ವಿವರ

ತಾಲೂಕು		ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು
ವಿಜಯಪುರ		
	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಇಂಡಿ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ

	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಸಿಂದಗಿ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಮುದ್ದೇಬಿಹಾಳ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ

	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಬಸವನ ಬಾಗೇವಾಡಿ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ

ವಿಜಯಪುರ ಜಿಲ್ಲೆಯ ತಾಲ್ಲೂಕುಗಳಲ್ಲಿ ವಿಕಲಚೇತನರಿಗಾಗಿ 2019-20ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ವಿವರ

ತಾಲೂಕು	ಸಂಖ್ಯೆ	ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು
ವಿಜಯಪುರ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶು ಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಇಂಡಿ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.

	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಸಿಂದಗಿ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಮುದ್ದೇಬಿಹಾಳ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ

9	ಶಿಶುಪಾಲನಾ ಭತ್ಯೆ

	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ
ಬಸವನ ಬಾಗೇವಾಡಿ	1	ವಿದ್ಯಾರ್ಥಿ ವೇತನ
	2	ಗ್ರಾಮೀಣ ಪುನರ್ವಸತಿ ಯೋಜನೆ
	3	ಮರಣ ಪರಿಹಾರ
	4	ಸಾಧನ ಸಲಕರಣೆ
	5	ಸಾಧನೆ
	6	ಆಧಾರ ಯೋಜನೆ
	7	ವಿವಾಹ ಪ್ರೋತ್ಸಾಹ ಧನ
	8	ಶುಲ್ಕ ಮರುಪಾವತಿ
	9	ಶಿಶುಪಾಲನಾ ಭತ್ಯೆ
	10	ವೈದ್ಯಕೀಯ ಮರುಪಾವತಿ
	11	ವಿಕಲಚೇತನರ ಸಹಾಯವಾಣಿ
	12	ನಿರಾಮಯ
	13	ಡಿ.ಡಿ.ಆರ್.ಸಿ.
	14	ವಿಕಲಚೇತನರ ದಿನಾಚರಣೆ
	15	ಹಿರಿಯ ನಾಗರಿಕರ ದಿನಾಚರಣೆ
	16	ಶಿಶುಕೇಂದ್ರೀಕೃತ ಯೋಜನೆ
	17	ವಸತಿನಿಲಯ
	18	ಹಿರಿಯ ನಾಗರಿಕರ ಸಹಾಯವಾಣಿ
	19	ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ
	20	ನಿರುದ್ಯೋಗ ಭತ್ಯೆ
	21	ಸ್ಪರ್ಧಾ ಚೇತನ
	22	1982ರ ಅನುದಾನಿತ ವಿಶೇಷ ಶಾಲೆಗಳು
	23	ವೃದ್ಧಾಶ್ರಮ